



OVOBEL FOODS LIMITED

CIN : L85110KA1993PLC013875

46, Old No. 32/1, Ground Floor, 3rd Cross, Aga Abbas Ali Road, Ulsoor, Bengaluru - 560 042. INDIA.

Tel : 91-80-25594145 / 25594146, Fax : 91-80-25594147

E-mail : info@ovobelfoods.com, URL : http://www.ovobelfoods.com

Bombay Stock Exchange Limited

Phiroze Jeejeebhoy Towers

Dalal Street

Mumbai- 400 001,

Maharashtra, India.



Dear Sir/Madam,

Sub: Submission of newspaper publication of the notice of the Board meeting pursuant to Regulation 47 of the SEBI (Listing Obligations and Disclosure Requirements), 2015.

Ref: Scrip Code: 530741

With reference to the above-mentioned subject, this is to bring to your kind notice that, the Board Meeting of the Company will be held on **Friday, February 14th, 2020 at 03:00 P.M.** at 238/B, AJC Bose Road, Kolkata -700 020, India, inter-alia, to consider and approve the Un-audited Financial Results for the Third Quarter ended 31.12.2019 and other agenda items as specified in the Notice of Board meeting.

Notice of the abovementioned Board meeting has been published in the English newspaper **Financial express** in all edition and Kannada newspaper **Hosa digantha** in Bangalore edition on 07th February 2020 as per the said regulation.

Further, we request your good-self to kindly take note of the same and acknowledge.

Yours Faithfully

For Ovobel Foods Limited

Ritu Singh



Ritu Singh

Company Secretary & Compliance Officer

Membership Number: A24934

Date: 07.02.2020

Place: Bangalore

Enclosure:

1. Newspaper advertisement in English - Financial Express.
2. Newspaper advertisement in Kannada - Hosa Digantha.

FF - AH - 07/02/2020



SINTEX INDUSTRIES LIMITED

REGD. OFFICE: Kalot, Gujarat-382 721, India. • Web Site: www.sintex.in, E-Mail: share@sintex.co.in CIN: L17110GJ1931PLC000454 Tel.No.(02764)-253000
EXTRACT OF CONSOLIDATED UNAUDITED FINANCIAL RESULTS FOR THE THIRD QUARTER AND NINE MONTHS ENDED DECEMBER 31, 2019

Sr. No.	Particulars	Quarter ended 31/12/2019	Nine months ended 31/12/2019	Corresponding Quarter ended 31/12/2018
1.	Total income from operations (Net)	430.53	1290.42	854.48
2.	Net Profit/Loss for the period (before Tax, Exceptional and/or Extraordinary items#)	(290.62)	(970.21)	36.28
3.	Net Profit/Loss for the period before tax (after Exceptional and/or Extraordinary items#)	(290.62)	(970.21)	36.28
4.	Net Profit/Loss for the period after tax (after Exceptional and/or Extraordinary items#)	(292.76)	(962.29)	25.77
5.	Total Comprehensive Income for the period [Comprising Profit/Loss for the period (after tax) and Other Comprehensive Income (after tax)]	(292.81)	(962.51)	22.02
6.	Equity Share Capital	59.41	59.41	59.41
7.	Earnings Per Share (of Rs. 1/- each) 1. Basic:	(4.93)	(16.20)	0.43
	2. Diluted:	(4.93)	(16.20)	0.43

Notes: 1. Standalone & Consolidated Un-audited Financial Results were reviewed by the Audit Committee and approved by the Board of Directors in their respective meetings held on February 6, 2020.
2. Key numbers of Standalone Unaudited Results are as under:

Particulars	Quarter ended 31/12/2019	Nine months ended 31/12/2019	Corresponding Quarter ended 31/12/2018
Total income from operations (Net)	424.42	1201.92	737.07
Net Profit/Loss Before Tax	(289.43)	(961.84)	33.76
Net Profit/Loss After Tax	(291.86)	(956.02)	24.09

3. Previous period's figures have been regrouped/rearranged wherever necessary.
4. Above is an extract of the detailed/full format of Unaudited Quarterly & Nine months Financial Results (standalone & consolidated) filed with the Stock Exchanges under Reg 33 of the SEBI (LODR) Reg, 2015. Full format of said financial results are available on the websites of BSE & NSE at www.bseindia.com & www.nseindia.com respectively and also on Company's website at www.sintex.in.
5. #- Exceptional and/or Extraordinary Items adjusted in Statement of P&L Account in accordance with Ind AS Rules.

Date: February 6, 2020
Place: Ahmedabad
For SINTEX INDUSTRIES LIMITED
RAHUL A. PATEL, CHAIRMAN & MANAGING DIRECTOR

OVOBEL FOODS LIMITED

CIN: L85110KA1993PLC013875
Ground Floor, No.46 Old No.32/1, 3rd Cross, Aga Abbas Ali Road, Ulsoor, Bangalore- 560042, Karnataka, India
Email: info@ovobelfoods.com | Phone No: +91-80-2559 4145
Fax: 080-2559 4147. Website: www.ovobelfoods.com

NOTICE

Notice hereby given that, pursuant to Regulation 29 and 47(1) (a) of the Securities Exchange Board of India (Listing Obligations and Disclosure Requirements) Regulations, 2015, Meeting of the Board of Directors of the Company will be held on Friday 14th February 2020 at 3:00 P.M. at 238/B, AJC Bose Road, Kolkata - 700 020, India, inter-alia, to consider and approve the un-audited financial results for the third quarter of the financial year 2019-2020 i.e. 01.10.2019 to 31.12.2019.

The information is also available on the Company's website www.ovobelfoods.com and website of the stock exchanges where the shares are listed i.e. www.bseindia.com.

Further, pursuant to SEBI (Prohibition of Insider Trading) Amendment Regulations 2018, the trading window for dealing in shares of the Company was closed for all directors, KMPs, Designated employees and their immediate relatives of the Company from 1st January, 2020 and will open on 17th February, 2020 i.e., after the expiry of 48 hours from declaration of the said financial results dated 14th February, 2020.

For Ovobel Foods Limited

Sd/-,

Ritu Singh

Place: Bengaluru
Date: 07-02-2020
Company Secretary & Compliance Officer
Membership No.: A24934

TENNECO POWERTRAIN FEDERAL-MOGUL GOETZE (INDIA) LIMITED

Regd. Office: DLF Prime Towers, 10 Ground Floor, F - 79 & 80, Okhla Phase-I, New Delhi-110020,
Corp off. 10th Floor, Paras Twin Towers "Tower B" Golf Course Road, Sector 54 Gurugram-122002

Website: www.federalmogulgoetzeindia.net, CIN : L74899DL1954PLC002452 E mail : investor.grievance@tenneco.com, Tel./Fax: +91 11 - 49057597

Statement of financial results for the quarter and Nine months period ended December 2019 (Rs. in lacs except per share data)

Sl No.	Particulars	Standalone						Consolidated					
		Quarter ended 31 December 2019 (Unaudited)	Quarter ended 30 September 2019 (Unaudited)	Quarter ended 31 December 2018 (Unaudited)	Year to date 31 December 2019 (Unaudited)	Year to date 31 December 2018 (Unaudited)	Year ended 31 March 2019 (Audited)	Quarter ended 31 December 2019 (Unaudited)	Quarter ended 30 September 2019 (Unaudited)	Quarter ended 31 December 2018 (Unaudited)	Year to date 31 December 2019 (Unaudited)	Year to date 31 December 2018 (Unaudited)	Year to date 31 March 2019 (Audited)
1.	Total Income from operations	27,461.66	25,419.23	31,838.36	83,611.48	99,871.44	131,897.00	27,920.00	25,901.82	34,279.02	85,118.29	103,852.02	134,182.99
2.	Net Profit / (Loss) for the period (before Tax, Exceptional and/or Extraordinary items)	887.88	372.54	2,810.23	2,918.24	9,955.40	12,842.77	1,314.65	464.41	3,233.26	4,094.39	11,351.76	14,895.04
3.	Net Profit / (Loss) for the period (before Tax, after Exceptional and/or Extraordinary items)	887.88	372.54	2,810.23	2,918.24	9,955.40	12,842.77	1,314.65	464.41	3,233.26	4,094.39	11,351.76	14,895.04
4.	Net Profit / (Loss) for the period after tax (after Exceptional and/or Extraordinary items)	647.65	1,071.71	1,828.22	2,788.68	6,476.41	8,250.85	967.00	1,082.49	2,081.57	3,553.96	7,342.97	9,549.81
5.	Total Comprehensive Income for the period [Comprising profit for the period (after tax) and other comprehensive income (after tax)]	647.65	1,071.71	1,827.73	2,788.68	6,655.23	8,554.97	967.00	1,082.49	2,142.27	3,553.96	7,525.36	9,863.82
6.	Equity Share Capital	5,563.21	5,563.21	5,563.21	5,563.21	5,563.21	5,563.21	5,563.21	5,563.21	5,563.21	5,563.21	5,563.21	5,563.21
7.	Earnings Per Share (of Rs. 10/- each) (for continuing and discontinued operations)												
	Basic (In Rs)	1.16	1.93	3.29	5.01	11.64	14.83	1.46	1.86	3.52	5.44	12.64	15.71
	Diluted (In Rs)	1.16	1.93	3.29	5.01	11.64	14.83	1.46	1.66	3.52	5.44	12.64	15.71

Notes:
1. The above result is an extract of the detailed format of financial results filed with the Stock Exchange under Regulations 33 of the SEBI (Listing Obligations and Disclosure Requirements) Regulations, 2015. The full format of these Financial Results are available on the website of the company (http://www.federalmogulgoetzeindia.net/web/index.html).
2. The above financial results of the Company have been reviewed by the Audit Committee and thereafter approved by the Board of Directors at their meeting held on 06 February 2020.
3. The results have been prepared in accordance with the Indian Accounting Standards (Ind-AS) prescribed under section 133 of the companies Act, 2013 and other recognised accounting practices and policies to the extent applicable.

For and on behalf of Board of Directors
Sd/-

(Vinod Kumar Hans)
Managing Director

Hoga Dhanke - 07/02/2020
(Bangalore) ಜಾಹೀರಾತು

ಕಾವೇರಿ ನೀರಾವರಿ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಒಂದು ಉಸ್ತುವಳಿ)
ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ
ಮುಂಬರುವ ಯೋಜನಾ ವಿಭಾಗ, ರಾಮನಗರ-562159
ದೂ: 080-27271259, ಇ-ಮೇಲ್: eampdmgm@gmail.com

ಸಂ:ಕಾ.ಇಂ.ಎಂ.ಪಿ.ಡಿ/ವಿ.ಡಿ/ಆ.ಟಿ.ಎಂ.ಪ್ರಕಟಣೆ/16/3129/2019-20 ದಿನಾಂಕ: 05.02.2020
ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂ.: 16/2019-20

ದೇರಿ ನೀರಾವರಿ ನಿಗಮ ನಿಯಮಿತದಲ್ಲಿ ನೋಂದಾಯಿಸಿದ ಅರ್ಹ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್‌ಮೆಂಟ್ www.eproc.karnataka.gov.in ಮೂಲಕ ವಿಭಾಗ ವ್ಯಾಪ್ತಿಯಲ್ಲಿ ಮಾಗಡಿ, ರಾಮನಗರ ಹಾಗೂ ನನ್ನಪಟ್ಟಣ ತಾಲ್ಲೂಕುಗಳಲ್ಲಿನ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿಯಲ್ಲಿ ದೋರಾವೆಲ್ ಕಾಮಗಾರಿಗೆ ವಿದ್ಯುದ್ದೀಕರಣ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಕಾಮಗಾರಿಗಳ ಟೆಂಡರ್ ಪ್ರಸ್ತಾವನೆ ಕಡೆಯ ದಿನಾಂಕ: 19-02-2020ರ ಸಂಜೆ: 5.30 ಗಂಟೆಗೆ, ಆರ್ಥಿಕ ಪತ್ರಗಳ ವಿವರ, ಟೆಂಡರ್‌ಗೆ ಬಿಡುಗಡೆ ಮಾಡಿದ ಮೊತ್ತ, ಇ.ಎಂ.ಡಿ. ಕಾಲಮಿತಿ, ಗುತ್ತಿಗೆದಾರರ ವರ್ಗೀಕರಣ ಮುಂತಾದ ಇತರೆ ಮಾಹಿತಿಗಳನ್ನು ಸದರಿ ಕಛೇರಿಯಿಂದ ಅಥವಾ ಮೇಲ್ಕಂಡ ವೆಬ್‌ಸೈಟ್ ಮೂಲಕ ಪಡೆಯಬಹುದು.
ಸಹಿ/- ಕಾರ್ಯಪಾಲಕ ಇಂಜಿನಿಯರ್
ಎಂ.ಪಿ. ವಿಭಾಗ, ರಾಮನಗರ

ಸಂ/ವಾಸಸಂ/ಇ/ರಾಸ/374/ಯಕ್ತಿ/2019-20 ದಿನಾಂಕ: 03.02.2020

ಗುತ್ತಿಗೆದಾರರ ಕಛೇರಿ ತಾಲ್ಲೂಕು ಸಾರ್ವಜನಿಕ ಆಸ್ತಿ
ಹಿರಿಯರಾದ ಚಿತ್ರದುರ್ಗ ಜಿಲ್ಲೆ
08193-271630 ಇಮೇಲ್: ghhiriyuramo@gmail.com

03/1/2/19-20 ದಿನಾಂಕ: 03.02.2020

ಎಲೆಕ್ಟ್ರಿಕಲ್ ಟೆಂಡರ್ ಪ್ರಕಟಣೆ
1-21ನೇ ಫೆಬ್ರವರಿ 1) ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಸೇವೆಗಾಗಿ ಟೆಂಡರ್ 2) ಟೆಂಡರ್ ಪ್ರಕ್ರಿಯೆ ಸರಬರಾಜು ಸೇವೆಗಾಗಿ ಇ-ಟೆಂಡರ್ ಪ್ರಕಟಣೆ ಹೊರಡಿಸಲಾಗಿರುತ್ತದೆ. 3) ಟೆಂಡರ್‌ದಾರರು ಈ ಕೆಳಕಂಡ ಟೆಂಡರ್‌ಗಳನ್ನು ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ನೋಂದಣಿಗೊಳಿಸಿ ಸಲ್ಲಿಸಲು ಹಾಗೂ <http://eproc.karnataka.gov.in> ರಲ್ಲಿ ದಿನಾಂಕ: 1) ಆಸ್ತಿಗಳ ಹಾಗೂ ಸಾಮರ್ಥ್ಯ: ಅಹಾರ ಪದಾರ್ಥಗಳು ಪ್ರಥಮ ದರ್ಜೆ ಟೆಂಡರ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್ (ದ್ವಿ ಲಕೋಟಿ) ಪ್ರತ್ಯೇಕ ಬಿಡುಗಡೆ: ಅಹಾರ ಪದಾರ್ಥಗಳು ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ): ಇ-ಪ್ರೊಕ್ಯೂರ್‌ಮೆಂಟ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್ (ದ್ವಿ ಲಕೋಟಿ) ಪ್ರತ್ಯೇಕ ಬಿಡುಗಡೆಯಾಗುತ್ತದೆ. 3) ಆನ್ ಲೈನ್‌ನಲ್ಲಿ ಟೆಂಡರ್ ಫಾರಂಗಳನ್ನು ಡೌನ್‌ಲೋಡ್ ಮಾಡಲು ದಿನಾಂಕ: ಅಹಾರ ಪದಾರ್ಥಗಳು ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ): 4.30 ಗಂಟೆಯವರೆಗೆ, ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್: 04.02.2020 ರಿಂದ 04.03.2020ರವರೆಗೆ, 4.30 ಗಂಟೆಯವರೆಗೆ. 4) ಇ-ಪ್ರೊಕ್ಯೂರ್‌ಮೆಂಟ್ ಸಲ್ಲಿಸಲು ಕೊನೆಯ ದಿನಾಂಕ: ಅಹಾರ ಪದಾರ್ಥಗಳು ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ): ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್: 04.03.2020 4.30 ಗಂಟೆಯವರೆಗೆ. ದ್ವಿ-ಲಕೋಟಿ. 5) ತಾಂತ್ರಿಕ ಪರಿಶೀಲನೆ ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ). 05.03.2020 ಅಪರಾಹ್ನ 4.30 ಗಂಟೆಯವರೆಗೆ. ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್ (ದ್ವಿ ಲಕೋಟಿ): 05.03.2020 ಅಪರಾಹ್ನ 4.35 ಗಂಟೆಗೆ ಸಾರ್ವಜನಿಕ ಆಸ್ತಿ, ಹಿರಿಯರು. 6) ಅಹಾರ ಪದಾರ್ಥಗಳು ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ), ತಾಂತ್ರಿಕ ಬಿಡುಗಡೆ ಹಿರಿಯರು. ನಾನ್ ಕ್ಲಿನಿಕಲ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್ ಟೆಂಡರ್ ಪರಿಶೀಲನೆ ಮುಗಿದ ನಂತರ ಸಾರ್ವಜನಿಕ ಆಸ್ತಿ ಹಿರಿಯರು. 7) ನಿಗದಿತ ಟೆಂಡರ್ ಪರಿಶೀಲನೆ ಮುಗಿದ ನಂತರ ಸಾರ್ವಜನಿಕ ಆಸ್ತಿ ಹಿರಿಯರು. 8) ಪ್ರಥಮ ದರ್ಜೆ ಟೆಂಡರ್ ಮತ್ತು (ದ್ವಿ ಲಕೋಟಿ): ಅಹಾರ ಪದಾರ್ಥ ರೂ.25,000/-, ಪ್ರಥಮ ದರ್ಜೆ ಟೆಂಡರ್ ಮತ್ತು ಗ್ರೂಪ್ ಡಿ ಸೇವೆಗಾಗಿ ಸಿಬ್ಬಂದಿಗಾಗಿ ಟೆಂಡರ್ (ದ್ವಿ ಲಕೋಟಿ) ಪ್ರತ್ಯೇಕ ಲಕೋಟಿಯಲ್ಲಿ: ಟೆಂಡರ್ ನಿಬಂಧನೆಗಳು ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಕಡೆಯಬಹುದಾಗಿದೆ.
ಸಹಿ/- ಆಡಳಿತ ವೈದ್ಯಾಧಿಕಾರಿಗಳು
ಸಾರ್ವಜನಿಕ ಆಸ್ತಿ ಹಿರಿಯರು

ಕರ್ನಾಟಕ ಸರ್ಕಾರ
ಕಾರ್ಯಪಾಲಕ ಇಂಜಿನಿಯರ್,
ಲೋಕೋಪಯೋಗಿ ಬಂದರು ಮತ್ತು ಒಳನಾಡು
ಜಲಸಾರಿಗೆ ಇಲಾಖೆ, ಹಾಸನ ವಿಭಾಗ, ಹಾಸನ

ಸಂ:ಕಾ.ಇಂ.ಲೋ.ಇ.ಹಾ.ವಿ.ಹಾ.ಸ.ಸಂ-01/2019-20 ದಿನಾಂಕ: 05.02.2020
ಅಲ್ಪಾವಧಿ ಟೆಂಡರ್ ಪ್ರಕಟಣೆ

ಪ್ರಕಟಣೆ ಸಂಖ್ಯೆ: 38/2019-20 ದಿನಾಂಕ: 05.02.2020 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ 1999 ಹಾಗೂ ನಿಯಮಗಳು 2000 ರಂತೆ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ಕೆ.ಡಬ್ಲ್ಯೂ-1, ಕೆ.ಡಬ್ಲ್ಯೂ-2 ಮತ್ತು ಕೆ.ಡಬ್ಲ್ಯೂ-3 ನಿಯಮದನ್ವಯ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತರಾದ ಅರ್ಹ ದರ್ಜೆ ಗುತ್ತಿಗೆದಾರರಿಂದ ಹಾಗೂ ಕರ್ನಾಟಕ ರಾಜ್ಯದಲ್ಲಿ ಪಕ್ಕ ಪರ್ಕಿಂಟ್ ಕಡಿಮೆ ಇಲ್ಲದಂತೆ ವಾಸವಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ದರ್ಜೆ ಗುತ್ತಿಗೆದಾರರಿಂದ ಹಾಸನ ವಿಭಾಗದಲ್ಲಿ ಒಟ್ಟು 5 ಸಂಖ್ಯೆ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಅವುಗಳಲ್ಲಿ 1 ಸಂಖ್ಯೆ ಕಾಮಗಾರಿ ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಮೀಸಲಿರಿಸಲಾಗಿದೆ. ಸದರಿ ಟೆಂಡರ್‌ನಲ್ಲಿನ ಕನಿಷ್ಠ ಟೆಂಡರ್ ಮೊತ್ತ ರೂ.19.67 ಲಕ್ಷ ಹಾಗೂ ಗರಿಷ್ಠ ಟೆಂಡರ್ ಮೊತ್ತ ರೂ.75.00 ಲಕ್ಷ. ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕ: 19.02.2020-16.00ಗಂಟೆ. ಹೆಚ್ಚಿನ ವಿವರಗಳಿಗಾಗಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ <http://www.eproc.karnataka.gov.in> ಮೂಲಕ ನೋಡುವುದು ಅಥವಾ ಈ ಕಛೇರಿಯ ಸಹಾಯಕ ದೂರವಾಣಿ ಸಂಖ್ಯೆ: 08172 - 268437 ರಿಂದ ಕಛೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ.
ಸಹಿ/- ಕಾರ್ಯಪಾಲಕ ಇಂಜಿನಿಯರ್,
DIPR/HSN/MCA/2019-20/566 ಲೋಕೋಪಯೋಗಿ ವಿಭಾಗ, ಹಾಸನ.

ಜಾಹೀರಾತಿಗಾಗಿ ಸಂಪರ್ಕಿಸಿ :
9845438807
9916855481

ಓವರ್‌ಬೆಲ್ ಫುಡ್ ಲಿಮಿಟೆಡ್
CIN: L85110KA1998PLC013875
ನಲವನೇ, ಸಂ.46, ಹಳೇ ನಂ.37/1, 382 ಅರಸೀಕೆರೆ ಅರಸೀಕೆರೆ ರಸ್ತೆ,
ಹಲಸೂರು, ಬೆಂಗಳೂರು-560042; ಕರ್ನಾಟಕ, ದೂರವಾಣಿ: 080 - 25594145.
ಫ್ಯಾಕ್ಸ್ : 080-25594147, E Mail ID : info@ovobelfoods.com,
Website: www.ovobelfoods.com

ಸೂಚನೆ
ಸೆಬ್‌ಬಿಲ್ ಬೋರ್ಡ್ ಆಫ್ ಇಂಡಿಯಾ(ಸೆಬ್‌ಬಿಲ್) ಮತ್ತು ಬಹಿರಂಗಪಡಿಸುವಿಕೆ ಆಗತ್ಯಗಳು ನಿಯಮಗಳು 2015ರ ನಿಯಮ 27 ಹಾಗೂ 47(1)(ಎ)ಗೆ ಅನುಸಾರವಾಗಿ, ಇತರ ವಿಷಯಗಳ ನಡುವೆ, ಅರ್ಥಿಕ ವರ್ಷ 2019-20ರ ಮೂರನೇ ತ್ರೈಮಾಸಿಕ, ಅಂದರೆ 01-10-2019ರಿಂದ 31-12-2019ರವರೆಗೆನ ಅವಧಿಯ ಲೆಕ್ಕಪರಿಶೋಧನೆ ಮಾಡಿರುವ ಹಣಕಾಸು ಫಲಿತಾಂಶಗಳನ್ನು ಪರಿಗಣಿಸಿ ಅನುಮೋದಿಸುವುದಕ್ಕಾಗಿ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸಭೆಯು ಶುಕ್ರವಾರ, ಫೆಬ್ರವರಿ 14, 2020ರಂದು ಮಧ್ಯಾಹ್ನ 3:00 ಘಂಟೆಗೆ ನಂ. 238ಬಿ, ಎಚ್.ಸಿ. ರಸ್ತೆ ಕೋಲ್ಕತ್ತಾ-700020, ಭಾರತ-ಇಲ್ಲಿ ನಡೆಯಲಿರುವ ಎಂದು ಈ ಮೂಲಕ ಸೂಚಿಸಲಾಗಿದೆ.
ಮಾಹಿತಿಯು ಸಂಸ್ಥೆಯ ವೆಬ್‌ಸೈಟ್ www.ovobelfoods.comದಲ್ಲಿ ಮತ್ತು ತೆರನುಗಳು ಪಟ್ಟಿ ಮಾಡಲ್ಪಟ್ಟಿರುವ ಸ್ಟಾಕ್ ಎಕ್ಸ್‌ಚೇಂಜ್‌ನ ವೆಬ್‌ಸೈಟ್ www.bseindia.comದಲ್ಲಿ ಲಭ್ಯವಿದೆ.
ಮೇಲಾಗಿ, ಸೆಬ್(ಒಳಮನುಷ್ಯ ಮ್ಯಾಚಾರದ ನಿವೇದನೆ)ನಿಯಮಗಳು 2018 ಗೆ ಅನುಸಾರವಾಗಿ, ಸಂಸ್ಥೆಯ ಎಲ್ಲಾ ನಿರ್ದೇಶಕರುಗಳು, ಕೆಎಮ್‌ಸಿಗಳು, ಸಂಸ್ಥೆಯ ನಿಯೋಜಿತ ಉದ್ಯೋಗಿಗಳು ಮತ್ತು ಅವರ ತಕ್ಷಣದ ಕುಟುಂಬದವರಿಗೆ ಶೇರುಗಳ ವ್ಯವಹಾರಕ್ಕಾಗಿ ವ್ಯಾಪಾರ ವಿಂಡೋ, ಜನವರಿ 01, 2020ರಿಂದ ಮುಚ್ಚಲ್ಪಟ್ಟಿದ್ದು ಫೆಬ್ರವರಿ 17, 2020ರಂದು ಅಂದರೆ, ಫೆಬ್ರವರಿ 14, 2020ರಂದು ನಡೆಯುವ ಮೇಲೆ ತಕ್ಷಣದ ಅರ್ಥಿಕ ವರ್ಷದ ಫಲಿತಾಂಶಗಳ ಫೋಟೋಯು 48 ಘಂಟೆಗಳ ತಡಮಾಡುವ ತೆರೆಯಲ್ಪಡುತ್ತದೆ.
ಓವರ್‌ಬೆಲ್ ಫುಡ್ ಲಿಮಿಟೆಡ್ ಪರವಾಗಿ
ಸಹಿ/-
ಸ್ಥಳ : ಬೆಂಗಳೂರು ರೀತು ಸಿಂಗ್, ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ
ದಿನಾಂಕ: 07-02-2020 ಸದಸ್ಯ ಸಂಖ್ಯೆ: ಎ24934